

ಕನ್ನಡದ ಕೆಲವು ಅಪರೂಪದ ಕವಿತೆಗಳು

ಪ್ರವೀಣ ಸುಮಾರ್ ಎಸ್.

ಕನ್ನಡ ಸಹಾಯಕ ಪ್ರಾಥ್ಯಾಪಕರು
ಸಮಾಜವಿಜ್ಞಾನ ಮತ್ತು ಮಾನವಿಕ ಶಿಕ್ಷಣ ವಿಭಾಗ
ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಎನ್.ಸಿ.ಇ.ಆರ್.ಟಿ.,
ಮೈಸೂರು.

Article Link: <https://aksharasurya.com/2024/01/praveen-kumar-s/>

ABSTRACT:

ಕನ್ನಡದ ಅಪರೂಪದ ಕವಿತೆಗಳು ತೇವಿನವು ಹೊಸಗನ್ನಡದ ಭಾವಗೀತೆಗಳಲ್ಲಿ ಅಷ್ಟೇನು ಪರಿಚಿತವಿರದ ಕೆಲವು ಕವಿತೆಗಳ ಮಹತ್ವವನ್ನು ಚರ್ಚಿಸುವ ತೇವಿನವಾಗಿದೆ. ಇಲ್ಲಿ ಕೆ. ಎಸ್. ನರಸಿಂಹಸ್ವಾಮಿ, ದ. ರಾ. ಬೇಂದ್ರೆ, ಕುವೆಂಪು, ಅಡಿಗರ ಕವಿತೆಗಳ ಕೆಲವು ಸಾಲಗಳನ್ನು ಉಲ್ಲೇಖ ನೀಡಲಾಗಿದೆ. ಪ್ರಕೃತಿಯ ಮಹತ್ವವನ್ನು ಸಾರುವ ಕವಿತೆಗಳನ್ನು ಓದುಗರಿಗೆ ಪರಿಚಯಿಸುವ ಮೂಲಕ ಭಾವಗೀತೆಗಳ ಹಿರಿಮೆಯನ್ನು ಪರಿಚಯಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಬದಲಾದ ಸಾಮಾಜಿಕ ಸಂದರ್ಭಗಳಲ್ಲಿ ವ್ಯಕ್ತಿಯನ್ನು ಮನುಷ್ಯನನ್ನಾಗಿಸುವಲ್ಲಿ ಕಲೆ, ಸಾಹಿತ್ಯ, ಸಂಗೀತ ಪ್ರಮುಖವಾಗುತ್ತದೆ. ಆದರೆ, ಅತ್ಯಂತ ಅಮುಲ್ಯವಾದ ಹಲವು ಕವಿತೆಗಳು ನಾನಾ ಕಾರಣಗಳಾಗಿ ಶಾಲಾ, ಕಾಲೇಜು, ವಿಶ್ವವಿದ್ಯಾಲ್ಯಾಯಿಲಗಳ ಪರ್ಯಾಗಳಲ್ಲಿ ಸೇರಿದಿರುವುದು ದುರಂತ. ಹೋಸ ಕಾಲದ ಹೋಸ ಅಲೋಚನೆಯ ಹೋಸ ಬರಹಗಾರರು ಮತ್ತು ಹೋಸ ಅಭಿವೃತ್ತಿಗಳು ಸಾಹಿತ್ಯ ಲೋಕವನ್ನು ಪ್ರವೇಶಿಸಲಿ. ಅವುಗಳ ಓದನಿಂದ ಓದುಗರ ಅರಿವು ವಿಸ್ತಾರಗೊಳ್ಳಲಿ, ಮನಸ್ಸು ಮುದರಗೊಳಲಿ ಹಾಗೂ ಪೂರ್ವಾಗ್ರಹ ಹೀಡಿತ ಮನಸ್ಸಿನಿಂದ ಹೋರಬಂದು ಉತ್ತಮವಾದುದ್ದನ್ನು ಓದುವ, ಮೆಚ್ಚುವ ವಿಶಾಲತೆ ಹೆಚ್ಚಾಗಲಿ.

KEY WORDS:

ಭಾವಗೀತೆ, ದರ್ಶನ, ಜನಮಾನಸ, ಶಾಕಲಾಟ, ರಮೇಶ್ಯಕೆ, ಪ್ರಕೃತಿಯ ಫಟ್ಟಗಳು.

.....

ಕಲೆ, ಸಾಹಿತ್ಯ, ಸಂಗೀತಗಳು ನಮ್ಮೆನ್ನು ಎಲ್ಲಾ ಒತ್ತಡಗಳಿಂದ ಕಾಪಾಡುತ್ತದೆ. ಕಥೆ, ಕಾದಂಬರಿಗಳನ್ನು ಓದುವ ದೊಡ್ಡ ಓದುಗ ಪರಂಪರೆಗೆ ಕನ್ನಡ ನಾಡು ಸಾಕ್ಷಿಯಾಗಿತ್ತು. ಇಂದು ಬದಲಾದ ಸನ್ನೀಹಿತಗಳಲ್ಲಿ ಕನ್ನಡದ ಓದು ತನ್ನ

ವಿಭಿನ್ನವಾದ ಓದುಗ ವಲಯವನ್ನು ಸೃಷ್ಟಿಸಿಕೊಂಡಿದೆ. ಓದಿನ ಉದ್ದೇಶ ಮನರಂಜನೆಯಿಂದ ಉದ್ದೋಂದ ಈಡೀರಿಕೆಗಾಗಿ ಬದಲಾಗಿದೆ. ಕಥೆ, ಕವಿತೆ, ಕಾದಂಬರಿ, ನಾಟಕಗಳ ಅಧ್ಯಯನ ಕೇವಲ ಪಠ್ಯದ ಭಾಗವಾಗಿ ಮಾತ್ರವೇ ಉಳಿದಿರುವ ಸಂದರ್ಭದಲ್ಲಿ ಆಧುನಿಕ ಮನರಂಜನಾ ಮಾಧ್ಯಮಗಳು ಕಥೆ, ಕವಿತೆ, ನಾಟಕಗಳನ್ನು ಸಾಕ್ಷ್ಯಚಿತ್ರ, ಚೆಲನಚಿತ್ರ ಮಾಧ್ಯಮದ ಮೂಲಕ ಜನಮಾನಸವನ್ನು ತಲುಪುತ್ತಿವೆ. ಇಂಥ ಸಂದರ್ಭಗಳಲ್ಲಿ ಸಾಹಿತ್ಯದ ಮಹತ್ವವನ್ನು ಶೋಧಿಸುವುದು ಈ ಲೇಖನದ ಮೂಲ ಉದ್ದೇಶ.

ಕನ್ನಡದ ಹಲವು ಪ್ರಕಾರಗಳಲ್ಲಿ ಕವಿತೆ ಜನಮಾನಸವನ್ನು ತಲುಪಿದಷ್ಟು ಪ್ರತಿರವಾಗಿ ಇನಾವುದೇ ಪ್ರಕಾರ ತಲುಪಿಲ್ಲವೆಂದರೆ ಸುಳ್ಳಳಿ. ಕೆ. ಎಸ್. ನರಸಿಂಹಸ್ವಾಮಿ, ದ. ರಾ. ಬೇಂದ್ರೆ, ಕುವೆಂಪು, ಅಡಿಗರ ಕವನಗಳನ್ನು ಕೇಳುತ್ತಾ ಅದರ ಮೋಹಕ್ಕೆ ಸಿಲುಕಿದ ಕನ್ನಡದ ಮನಸ್ಸುಗಳು ಅವರ ಕಾವ್ಯದ ರಚನೆಗೆ ತಲೆಬಾಗಿವೆ. ನಾವು ಬಹಳವುಂಟಾಗಿ ಜನ ಕೇಳಿರದ ಹಲವಾರು ಕವಿತೆಗಳಿವೆ.

ಕನ್ನಡದ ನರ್ವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯದ ಕಾವ್ಯ ರಚನೆಗೆ ನಿರ್ದಿಷ್ಟ ಉದ್ದೇಶ ಧ್ಯೇಯಗಳಿದ್ದಿತು. ಆದರೆ, ಇಂದಿನ ಕಾವ್ಯಕ್ಕೆ ಯಾವುದೇ ಕಟ್ಟಪಾಡುಗಳಿಲ್ಲ. ಜಗತ್ತಿನ ಎಲ್ಲವೂ ಕಾವ್ಯದ ವಸ್ತುವಾಗುತ್ತದೆ. ಪ್ರಕೃತಿಯಿಂದ ಪಾತಕಿಯವರೆಗೆ ಎಲ್ಲವೂ ಕಾವ್ಯದ ಜೀವಾಳ ಆಗಿದೆ.

ದಶ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ಹಲವಾರು ಕವಿತೆಗಳು ಜನಮಾನಸದಲ್ಲಿ ನೆಲೆಗೊಂಡಿದೆ. ಮಳೆಯನ್ನು ಕುರಿತ ಅವರ ಕವಿತೆ ಓದಿಗೆ ಸೂಕ್ತವಾದ ಭಾವಗೀತೆಯಾಗಿದೆ.

ಮಳೆ ಬರುವ ಕಾಲಕ್ಕೆ
ಒಳಗ್ಗಾಕ ಹೂತೆಂಬೂ
ಇಳಿಯೊಡನೆ ಜಳಕ ಮಾಡೋಣ
ನಾವೂನೂ, ಮೋಡಗಳ ಆಟ ನೋಡೋಣ

(ಮಳೆ, ದ. ರಾ. ಬೇಂದ್ರೆ)

ಪದ್ಯದ ಈ ಮೇಲಿನ ಸಾಲುಗಳು ಕೇವಲ ಕವಿ ದರ್ಶನವಲ್ಲ, ಇದು ನಮ್ಮೆಲ್ಲರ ಅನುಭವವೂ ಹೌದು. ಭಾರಿ ಮಳೆಯೊಂದು ಬಂದಾಗ ಇಳೆ ತಂಪಾಗುವ ಹೊತ್ತಿಗೆ ಪ್ರತಿಯೊಬ್ಬರು ಮನೆಗಳಿಂದ ಹೊರಬಂದು, ಇಲ್ಲವೇ ಕಿಟಕಿ, ಬಾಗಿಲುಗಳ ಬಳಿ ನಿಂತು ಮಳೆಯನ್ನು ನೋಡುತ್ತ ಮನಸಾರೆ ಸಂತಸಪಡುವ ನಮ್ಮೆಲ್ಲರ ನಡೆಗಳು ಬೇಂದ್ರೆಯವರಲ್ಲಿ ಅಕ್ಷರದ ರೂಪ ಪಡೆದಿದೆ. ಪ್ರಕೃತಿಯ ಮುಂದೆ ಮಾನವನು

ತೃಣ ಮಾತ್ರ.

ಎಸ್. ವಿ. ಪರಮೇಶ್ವರ ಭಟ್ಟರು ನಮ್ಮ ಸಾಹಿತ್ಯ ಸಂದರ್ಭದಲ್ಲಿ ಪ್ರಮುಖರು. ಅವರು ಬರೆದ ‘ತಿಳಿಮುಗಿಲ ತೊಟ್ಟಿಲಲಿ’ ಎಂಬ ಭಾವಗೀತೆ ಸಹ ಮನವೋಹಕವಾದುದು.

ತಿಳಿಮುಗಿಲ ತೊಟ್ಟಿಲಲಿ
ಮಲಗಿಡ್ಡ ಚಂದಿರನ
ಗಾಳಿ ಜೋಗುಳ
ಹಾಡಿ ತೊಗುತ್ತಿತ್ತು’

(ತಿಳಿಮುಗಿಲ ತೊಟ್ಟಿಲಲಿ, ಎಸ್.ವಿ.ಪಿ)

ಪ್ರತಿದಿನದ ಸೂರ್ಯ ಚಂದ್ರರ ಆಗಮನ, ನಿರ್ಗಮನ ಸಾಮಾನ್ಯರ ಕಣ್ಣಿಗೆ ಕೇವಲ ಪ್ರಕೃತಿಯ ವೈಶಿಷ್ಟ್ಯ ಮಾತ್ರ. ಆದರೆ, ಕವಿಗೆ ಅದರ ಕಾಣ್ಣಿಯು ಬಹು ವಿಶಿಷ್ಟ. ರಾತ್ರಿಯ ತಂಗಾಳಿಯಲ್ಲಿ ಇದ್ದ ಚಂದಿರ ಕವಿಯ ಕಣ್ಣನಲ್ಲಿ ಮಲಗಿದ್ದಾನೆ. ಆತನಿಗೆ ಗಾಳಿಯೇ ಜೋಗುಳ ಹಾಡಿ ತೊಗುತ್ತಿದೆ. ಅಷ್ಟೇ ಅಲ್ಲ, ಮರದ ಪೂರ್ತರೆಯಲ್ಲಿ ಗರಿಗಳ ಸಹಾಯದಿಂದ ಮನ ಮಾಡಿ ಅಲ್ಲಿ ವಾಸಿಸುವ ಹಕ್ಕಿಗಳಿಗೆ ಇರುಳು ಹೊನ್ನಿನ ಕನಸುಗಳನ್ನು ನೀಡಿ ಸಾಗುತ್ತಿದೆಯಂತೆ. ಇಂತಹ ಪದ್ಧಗಳನ್ನು ಇಂದು ನಮ್ಮ ಪರ್ಯಾಗಳಲ್ಲಿ ಸೇರಿಸಿ ಮಕ್ಕಳಿಗೆ ಪರಿಚಯಿಸಬೇಕಾದ ಜವಾಬ್ದಾರಿ ವಿಶ್ವವಿದ್ಯಾನಿಲಯಗಳಾದ್ದಾಗಿದೆ.

ಕನ್ನಡದ ಹಮೆಯು ಕವಿ ಕೆ. ಎಸ್. ನಿಸಾರ್ ಅಹಮದ್ ಅವರ ಕಾವ್ಯ ರಚನೆ ಕನ್ನಡ ಸಾಹಿತ್ಯ ಲೋಕವನ್ನು ಅಶ್ವಂತ ಶ್ರೀಮಂತಗೋಳಿಸಿದೆ. ಅವರ ಬರಹಗಳನ್ನು ಮತ್ತೂ ಸೂಕ್ತವಾಗಿ ಓದಿ ಗ್ರಹಿಸಬೇಕಾಗಿದೆ. ‘ನೆನಪು ಕಹಿಯಲ್ಲ’ ಎಂಬ ಕವಿವಾಣಿ ಪ್ರಸಿದ್ಧವಾದುದು. ಸಾಮಾನ್ಯವಾಗಿ ನಾವೆಲ್ಲರೂ ನಮ್ಮ ನೆನ್ನೆಗಳಲ್ಲಿ ಒಳಿತುಗಳನ್ನು ಮಾತ್ರವೇ ನೆನಪು ಮಾಡಿಕೊಳ್ಳತ್ತೇವೆ. ಆದರೆ, ಎಲ್ಲೋ ಸುಪ್ತವಾದ ಅಂತರಂಗ ಏನ್ನನ್ನೋ ನೆನಪಿಸುತ್ತದೆ. ಅದು ಮನಸ್ಸಿಗೆ ನೋವನ್ನು ನೀಡುವುದು ನಿಷ್ಟಳ. ಹಾಗಾಗಿಯೇ ನೆನಪು ಸಿಹಿಯೂ ಅಲ್ಲ.

ಎಲ್ಲ ಮರೆತಿರುವಾಗ
ಇಲ್ಲ ಸಲ್ಲದ ನೆವವ
ಹಾಡಿ ಬರದಿರು ಮತ್ತೆ
ಹಳೆಯ ನೆನಪೆ
(ಎಲ್ಲ ಮರೆತಿರುವಾಗ, ಕೆ. ಎಸ್. ನಿಸಾರ್ ಅಹಮದ್)

ಭಾವಗೀತೆಗಳಿಗೆ ಭಾವನೆಗಳೇ ಮೂಲ. ಅಭಾಲ ವೃದ್ಧರಾದಿಯಾಗಿ ಎಲ್ಲರೂ ನೆನಪುಗಳೊಂದಿಗೆ ಪರ್ಯಣಿಸುತ್ತಿರುತ್ತಾರೆ. ಅನುಭವಗಳು ಸಹಜವಾಗಿ ಭಿನ್ನವಾಗಿರುತ್ತವೆ. ತಾವು ಬೆಳೆದ ಪರಿಸರ, ಶಾಲೆ, ಕಾಲೇಜು, ಗೆಳೆಯ-ಗೆಳಿಯರು, ಇದ್ದೂ ಇಲ್ಲವಾದ ಪ್ರೀತಿ-ಪ್ರೇಮಗಳು ಹೀಗೆ ಇದರ ವಸ್ತು ವಿಶಾಲವಾದುದು. ವೃಕ್ಷ ಸೂಕ್ಷ್ಮ ಮನಸ್ಸಿನವರಾದರೆ ಮಾತ್ರ ಭಾವಗೀತೆಗೆ ಅರ್ಥ. ಜೀವನದ ಪರಿಣಾಮಲ್ಲಿ ಹಲವು ಅನುಭವಗಳು ವೃಕ್ಷಯನ್ನು ಮತ್ತಪ್ಪು ಗಟ್ಟಗೊಳಿಸುತ್ತದೆ. ಎಷ್ಟೋ ವಿಚಾರಗಳು ಮತ್ತೆ ಮತ್ತೆ ನೆನಪಾಗಿ ನಮ್ಮನ್ನು ಜಾಗ್ಯತೆಗೊಳಿಸುತ್ತಿರುತ್ತದೆ.

ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟರವರು ಕವಿತೆಗಳ ಬಗ್ಗೆ ಹೆಚ್ಚು ಕೆಲಸಮಾಡಿದವರು. ಅವರ ಕವಿತೆಗಳು ಕನ್ನಡ ನಾಡಿನ ಮನಸ್ಸಿಗಳನ್ನು ಮುದಗೊಳಿಸಿವೆ.

ಯಾಕೆ ಕಾಡುತ್ತಿದೆ
ಸುಮ್ಮನೆ ಸಸ್ಯನ್ನ
ಯಾವುದು ಈ ರಾಗ

(ಯಾಕೆ ಕಾಡುತ್ತಿದೆ, ಎನ್.ಎಸ್.ಎಲ್)

ಇದೊಂದು ಕನ್ನಡದ ಭಾವಗೀತೆಯೂ ಹೌದು. ಕನ್ನಡದ ಗಜಲ್ ಸಹ ಹೌದು. ಹಲವು ಭಾರಿ ಸುಮಧುರವಾದ ಸಂಗೀತ, ಸಾಹಿತ್ಯದ ಮಹತ್ವವನ್ನು ಹೆಚ್ಚಿಸುತ್ತದೆ. ಕುವೆಂಪು ಅವರು ಬರೆದ ‘ನೂರು ದೇವರನು ನೂಕಾಚೆ ದೂರ’ ಎಂಬ ವ್ಯಾಖ್ಯೆ ವಿರೋಧಿ ಬರಹವು ಶಾಸ್ತ್ರೀಯ ಸಂಗೀತದ ರಾಗ ಸಂಯೋಜನೆಯಲ್ಲಿ ಇಂಪಾಗಿ ಕೇಳುಗರನ್ನು ಮುದಗೊಳಿಸುತ್ತದೆ. ಎಸ್. ಎಲ್. ಜ್ಯೋರಪ್ಪನವರ ಮಂದ್ರದಂತಹ ಕಾದಂಬರಿ ಇಡಿಯಾಗಿ ವಸ್ತುವನ್ನಾಗಿಸಿಕೊಂಡಿದ್ದು ಸಂಗೀತಗಾರನ ಬದುಕನ್ನು. ದಕ್ಷಿಣ ಭಾರತದಲ್ಲಿ ಕನಾಡಿಕ ಶಾಸ್ತ್ರೀಯ ಸಂಗೀತ ಅಲ್ಟಂಟ ಸುಪರಿಚಿತ. ಆದರೆ ಉತ್ತರ ಭಾರತದಲ್ಲಿ ಹಿಂದೂಸ್ತಾನಿ ಸಂಗೀತ ಹೆಚ್ಚು ಆಕರ್ಷಣೀಯ. ಬೇಹಾಗ್, ಮಾಂಡ್, ಕಲ್ಕಾನೀ, ಬೃರವಿ, ಮಾಯಾ ಮಾಳವಗೊಳಿದಂತಹ ರಾಗಗಳು ಬಹಳ ಜನರಿಗೆ ಪರಿಚಯವಿಲ್ಲ. ಹಲವು ಬಾರಿ ಕೇಳುಗರಿಗೆ ರಾಗಗಳ ಅರಿವು ಇರದಿದ್ದರೂ ಹಾಡಿನ ರಮೇಷೀಯತೆಗೆ ಕೇಳುಗರು ಮನಸೋಲುತ್ತಾರೆ. ಅರಿವಿರದ ಆ ರಾಗವೂ ಸಹ ಮನಸ್ಸನ್ನು ಪ್ರಪುಲ್ಲಗೊಳಿಸಬಹುದು. ಆದರೆ, ತಾಳ್ಳೆಯಿಂದ ಆಲಿಸುವ ಮನಸಿರಬೇಕಪ್ಪೇ.

ಕುವೆಂಪು ಅವರ ಬರೆದ ಹಲವಾರು ಭಾವಗೀತೆಗಳು ಪ್ರಸಿದ್ಧವಾಗಿವೆ. ಹಚ್ಚ ಹಸಿರಿನ ನಾಡಿನಿಂದ ಬಂದ ಅವರಿಗೆ ಪ್ರಕೃತಿಯ ಆಪ್ತತೆ ಹೆಚ್ಚು. ಕನ್ನಡದ

ವರ್ಷಾವರ್ತೋ ಎಂತಲೇ ಹೆಸರಾದ ಕುವೆಂಪು ಅವರ ಕವಿತೆಗಳು ಪ್ರಕೃತಿಯನ್ನು ಕುರಿತಾಗಿವೆ.

ಸದ್ಗುರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯಿಡೆಯಲ್ಲಿ ಗುಡಿಸಲೊಂದಿರಲಿ
ಅಲ್ಲಿ ಗಿಳಿ ಗೂರವಂತ ಕೋಗಿಲೆಗಳಿಂಚರವು
ಕಲೆಯುತಲೆಯಲೆಯಾಗಿ ತೇಲಿ ಬರುತೆರಲಿ

(ಕುವೆಂಪು ಅವರ ಕವಿತೆ)

ಪ್ರಕೃತಿ, ನಿಸರ್ಗ, ಜಲಧಾರೆ, ಗಿಡ, ಮರ, ಬಣ್ಣ, ಹಸಿರು ಇಡೀ ಸಾಹಿತ್ಯ ಲೋಕವನ್ನು ವಿಸ್ತೃಯಗೊಳಿಸಿದೆ. ಯಾವುದೇ ಬರಹಗಾರನು ಇವುಗಳ ಹೊರತಾಗಿ ಬರೆಯಲು ಸಾಧ್ಯವಿಲ್ಲ. ಇಂದಿಗೂ ಸಹ ಪಟ್ಟಿಮು ಘಟ್ಟಗಳ ಸುಂದರವಾದ ದೃಶ್ಯವು ಎಲ್ಲರನ್ನು ಕೈ ಬಿಂಬಿ ತನ್ನತ್ವ ಕರೆಯುತ್ತದೆ. ಅಕ್ಕಮಹಾದೇವಿ, ಅಲ್ಲಮಪ್ರಭು, ಬಸವಣ್ಣರವರ ವಚನಗಳಲ್ಲಿಯೂ ಹಳಗನ್ನಡ ಕಾವ್ಯಗಳಲ್ಲಿಯೂ ಪ್ರಕೃತಿಯ ಬಗೆಗಿನ ಉಲ್ಲೇಖಗಳಿವೆ. ನಗರ ಜೀವನದ ಒತ್ತಡದ ಬದುಕಿನಿಂದ ವಿರಾಮ ಬೇಕಿನಿಸಿದಾಗಲೆಲ್ಲಾ ದಂಡು ದಂಡು ಜನರು ಪ್ರವಾಸಕ್ಕೆ ತೆರಳುವುದು ಪ್ರಕೃತಿಯ ಶೈಷ್ಟಿಗೆ ಸಾಕ್ಷಿಯಾಗಿದೆ.

ಕವಿ ಕೆ. ಎಸ್. ನರಸಿಂಹ ಸಾಮ್ಮಿ ಅವರ ಕವಿತೆಗಳನ್ನು ಕೇಳಿರದ ಕನ್ನಡಿಗ ರಿಲ್ಲ. ಅವರ ಕವಿತೆಗಳು ಪ್ರೇಮ ಕವಿತೆಗಳು, ಭಾವಗೀತೆಗಳು, ದಾಂಪತ್ಯ ಗೀತೆಗಳು ಎಂದೆಲ್ಲ ಹೆಸರಾಗಿವೆ. ಒಟ್ಟಾರೆಯಾಗಿ ಇವು ಮಧ್ಯಮವರ್ಗದ ಬಡ ಕುಟುಂಬಗಳ ಬದುಕಿನ ತ್ರೀತಿಯ ಅಭಿಭ್ರತ್ಯಾಗಿ ರೂಪುಗೊಂಡ ಸಾಲುಗಳಾಗಿವೆ. ಅವರ ‘ಇರುವಂತಿಗೆ’ ಕವನ ಸಂಕಲನದ ‘ಪಯಣಿಸುವ ವೇಳೆಯಲ್ಲಿ’ ಪದ್ಧದ ಸಾಲು ಹೀಗಿದೆ.

ಪಯಣಿಸುವ ವೇಳೆಯಲ್ಲಿ ಬಂದು ಅಡಿಗೆರಗಿ
ಮುಂದೆ ನಿಂದಳು ನನ್ನ ಕೈ ಹಿಡಿದ ಮಡುಗಿ
ಇನ್ನೆಂದು ಬರುವಿರೆಂದನ್ನು ಕೇಳಿದಳು
ಇನ್ನೊಂದು ತಿಂಗಳಿಗೆ ಎಂದು ಹೇಳಿದನು

(ಇರುವಂತಿಗೆ, ಕೆ. ಎಸ್. ನರಸಿಂಹಸಾಮ್ಮಿ)

ಹೊಸದಾಗಿ ಮದುವೆಯಾದ ದಂಪತ್ತಿಗಳ ನಡುವಿನ ಪ್ರೇಮ ಭಾಂದವ್ಯದ ಮಧುರ ಕ್ಷಣಿಗಳು, ಮನೋತಾಕಲಾಟಗಳು ಅಕ್ಕರಗಳ ರೂಪದಲ್ಲಿ ಇಲ್ಲಿ ಕವಿತೆಯಾಗಿ ಮೂಡಿ ಬಂದಿವೆ.

ಸಾಹಿತ್ಯದ ಲೋಕದ ವಿಶಾಲ ಗಭರ್ಡಲ್ಲಿ ಅಸಂಖ್ಯಾತ ಮುತ್ತು ರಶ್ವಗಳಿವೆ. ಅವುಗಳನ್ನು ಆಳವಾಗಿ ಶೋಧಿಸಿ ಓದುವ ಸಮಾಜಕ್ಕೆ ನೀಡಬೇಕಾದ ಜವಾಬ್ದಾರಿ ವಿಮರ್ಶೆಕರದು. ಪ್ರಸ್ತುತ ಲೇಖನದಲ್ಲಿ ಆಯ್ದು ಕವಿಗಳ ಕೆಲವು ತುಳುಕುಗಳನ್ನು ಮಾತ್ರ ಚರ್ಚಿಸಲಾಗಿದೆ. ಇಂತಹ ಇನ್ನು ಹಲವು ಅಪ್ಪಿತ್ತಮವಾದ ಕವಿತೆಗಳನ್ನು ಓದಿ ಆಷ್ಟಾದಿಸುವ ಅವಕಾಶ ಓದುಗರಿಗೆ ದೊರೆಯುಂಥಾಗಲಿ.

ಕನ್ನಡದ ಅಪರಾಪದ ಕವಿತೆಗಳು ಲೇಖನವು ಹೊಸಗನ್ನಡದ ಭಾವಗಿತೆಗಳಲ್ಲಿ ಅಷ್ಟೇನು ಪರಿಚಿತವಿರದ ಕೆಲವು ಕವಿತೆಗಳ ಮಹತ್ವವನ್ನು ಚರ್ಚಿಸುವ ಲೇಖನವಾಗಿದೆ. ಇಲ್ಲಿ ಕೆ. ಎಸ್. ನರಸಿಂಹಸ್ವಾಮಿ, ದ. ರಾ. ಬೇಂದ್ರೆ, ಕುವೆಂಪು, ಅಡಿಗರ ಕವಿತೆಗಳ ಕೆಲವು ಸಾಲಗಳನ್ನು ಉಲ್ಲೇಖ ನೀಡಲಾಗಿದೆ. ಪ್ರಕೃತಿಯ ಮಹತ್ವವನ್ನು ಸಾರುವ ಕವಿತೆಗಳನ್ನು ಓದುಗರಿಗೆ ಪರಿಚಯಿಸುವ ಮೂಲಕ ಭಾವಗಿತೆಗಳ ಹಿರಿಮೆಯನ್ನು ಪರಿಚಯಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಬದಲಾದ ಸಾಮಾಜಿಕ ಸಂದರ್ಭಗಳಲ್ಲಿ ವ್ಯಕ್ತಿಯನ್ನು ಮನುಷ್ಯನನ್ನಾಗಿಸುವಲ್ಲಿ ಕಲೆ, ಸಾಹಿತ್ಯ, ಸಂಗೀತ ಪ್ರಮುಖವಾಗುತ್ತವೆ. ಆದರೆ, ಅತ್ಯಂತ ಅಮುಲ್ಯವಾದ ಹಲವು ಕವಿತೆಗಳು ನಾನಾ ಕಾರಣಗಳಾಗಿ ಶಾಲಾ, ಕಾಲೇಜು, ವಿಶ್ವವಿದ್ಯಾನಿಯಲಗಳ ಪಠ್ಯಗಳಲ್ಲಿ ಸೇರಿದಿರುವುದು ದುರಂತ. ಹೊಸ ಕಾಲದ ಹೊಸ ಆಲೋಚನೆಯ ಹೊಸ ಬರಹಗಾರರು ಮತ್ತು ಹೊಸ ಅಭಿವೃತ್ತಿಗಳು ಸಾಹಿತ್ಯ ಲೋಕವನ್ನು ಪ್ರವೇಶಿಸಲಿ. ಅವುಗಳ ಓದಿನಿಂದ ಓದುಗರ ಅರಿವು ವಿಸ್ತಾರಗೊಳ್ಳಲಿ, ಮನಸ್ಸಿನ ಮುದಗೊಳಲಿ ಹಾಗೂ ಪೂರ್ವಾಗ್ರಹಿತೆ ಮನಸ್ಸಿತಿಯಿಂದ ಹೊರಬಂದು ಉತ್ತಮವಾದುದ್ದನ್ನು ಓದುವ, ಮೆಚ್ಚುವ ವಿಶಾಲತೆ ಹೇಜ್ಜಾಗಲಿ.

ಪರಾಮರ್ಶನ ಗ್ರಂಥಗಳು:

1. ವಿಲಲಾಪ್ ಗಾಯಕ್ಕೂಡ್. (2002). ಸುವೆಂಪು ಸಾಹಿತ್ಯದಲ್ಲಿ ವ್ಯಾಖಾರಿಕತೆ. ಜೇತನ ಬುಕ್ ಹೌಸ್. ಮೈಸೂರು.
2. ಬರಗೂರು ರಾಮಚಂದ್ರಪ್ಪ (ಸಂ). (2017). ಕನ್ನಡ ಸಾಹಿತ್ಯ ಸಂಗಾತಿ. ಕನಾಂಟಿಕ ಸಾಹಿತ್ಯ ಆಕಾಡೆಮಿ. ಬೆಂಗಳೂರು.
3. ನಾಯಕ್ ಜಿ. ಎಚ್. (ಸಂ). (2017). ಹೊಸಗನ್ನಡ ಕವಿತೆ. ಅಭಿನವ ಪ್ರಕಾಶನ. ಬೆಂಗಳೂರು.
4. ನಾಗರಾಜ್ ಡಿ. ಆರ್. (2013). ಶಕ್ತಿಶಾರದೆಯ ಮೇಳ. ಅಕ್ಷರ ಪ್ರಕಾಶನ. ಸಾಗರ.
5. ನಟರಾಜ ಬೂದಾಳು. (2016). ಕನ್ನಡ ಕಾವ್ಯಮೀಮಾಂಸೆ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.